



ಎಳೆಯರ ಅಂಗಳು

ಕ್ರಿಯೆ. ಚೈಣಯೆ ದೂರ ಜಾಯೆ

ಉಂಟಾರಿನ ಜಮೀನುದಾರನ ಮನೆಯ

ಹೋಗುವ ಮಕ್ಕಳನ್ನು ನೋಡಿದಾಗಲೇಲ್ಲಾ ತಾನು ಶಾಲೆಗೆ ಹೋಗಲಿಲ್ಲವಲ್ಲಾ, ಓದು ಬರಹ ಕಲಿಯಲ್ಲಿಲ್ಲವಲ್ಲಾ ಎಂಬ ನೋವು ಯಾವಾಗಲೂ ಇತ್ತು. ಆ ಮಕ್ಕಳ ಸಮವಸ್ತು ನೋಡಿ, ತನ್ನ ಆ ಉಡುಪಲ್ಲಿ ನೇನೆದು ಸಂತೋಷಪಡುತ್ತಿದ್ದ. ದಿನಾ ಆ ಮಕ್ಕಳನ್ನು ಮಾತನಾಡಿಸುವುದು ವಾಡಿಕೆಯಾಗಿತ್ತು.

ಅದೊಂದು ದಿನ ಮಕ್ಕಳು ಅವಶ್ಯ ಕಲಿತ ಹಿಂದಿ ಪಾರದ ಬಗ್ಗೆ ಮಾತನಾಡುತ್ತಾ ಬರುತ್ತಿದ್ದರು. ಹಿಂದಿ ಶಭ್ಯಗಳು ತಿಮ್ಮನನ್ನು ಆಕ್ಷರ್ಣಿಸಿದವು. ಮಕ್ಕಳನ್ನು ಮಾತನಾಡಿ, ತನಗೆ ಹಿಂದಿ ಹೇಳಿಕೊಡಿರೆಂದು ಹಿಡಿಸಲಾರಂಬಿಸಿದ.

ಮಕ್ಕಳು 'ನಾವು ಮೂರು ಶಬ್ದ ಹೇಳಿ ಕೊಡುತ್ತೇವೆ. ಆದರೆ ನೀನು ಮರಯಬಾರದು. ರಾತ್ರಿಯಲ್ಲ ಮನನ ಮಾಡುತ್ತಿರ್ಬೇಕು' ಎಂದರು.

'ಒ ಅದಕ್ಕೆನು ಚೆನ್ನಾಗಿ ಕಲಿತು ನಾಳೆಯೇ ಬಬ್ಬಿಸುತ್ತೇನೇ' ಎಂದನು ತಿಮ್ಮ.

ಮಕ್ಕಳು 'ಆಯಿಯೆ, ಬ್ಯೇಟಿಯೆ, ಜಾಯಿಯೆ ಎಂಬ ಈ ಮೂರು ಶಭ್ಯಗಳನ್ನು ಚೆನ್ನಾಗಿ ಕಲಿತು ನಾಳೆ ಮರಯಬೇ ಹೇಳಣ' ಎಂದರು.

ತಿಮ್ಮನಿಗೆ ಸಂತೋಷಪ್ರೋ ಸಂತೋಷ. ರಾತ್ರಿ ಕೆಲಸ ಎಲ್ಲ ಮುಗಿಸಿ ಮಲಗುವ ಮೋದಲು ಆ ಶಭ್ಯಗಳನ್ನೇ ಹೇಳುತ್ತಿದ್ದ.



ಆ ರಾತ್ರಿ, ಕೆಲವು ದರ್ಶನಕೇಳಿರು ಜಮೀನಾರನ ಮನೆಗೆ ಕನ್ನ ಹಾಕಿ ಕಳ್ಳತನ ಮಾಡಲು ಹೊಂಚು ಹಾಕಿದ್ದರು. ನಡು ರಾತ್ರಿ ಒಳ ಹೊಕ್ಕರು. ಅದೇ ಸಮಯ ತಿಮ್ಮ ಶಬ್ದ ಮರೆತು ಹೋಗಬಾರದೆಂದು, ಗಟ್ಟಿಯಾಗಿ ಮೂರು ಸಲ 'ಆಯಿಯೆ, ಆಯಿಯೆ ಆಯಿಯೆ' ಎಂದನು. ಇದನ್ನು ಕೇಳಿದ ಕಳ್ಳರಿಗೆ ಯಾರೇ ತಮ್ಮನ್ನು ನೋಡಿದ್ದಾರೆಯು ಭಯುವಾಯಿತು. ಎಲ್ಲರೂ ಶಬ್ದ ಮಾಡದೇ ಅಲ್ಲೇ ಕುಳಿತರು. ಆಗ ತಿಮ್ಮ 'ಬ್ಯೇಟಿಯೆ, ಬ್ಯೇಟಿಯೆ, ಬ್ಯೇಟಿಯೆ' ಎಂದನು.

ಅದನ್ನು ಕೇಳಿದ ಕಳ್ಳರಿಗೆ, ಓಡಿ ಹೋಗದೆ ಬೇರೆ

ದಾರಿಯೇ ಇರಲ್ಲಿಲ್ಲ. ಕೂಡಲೇ ಎಲ್ಲರೂ ಅಲ್ಲಿಂದ ಓಡಲಾರಂಭಿಸಿದರು. ಅವ್ವರಲ್ಲಿ ತಿಮ್ಮನು ತಾನು ಕಲಿತ ಮುಂದಿನ ಶಬ್ದವಾದ 'ಜಾಯಿಯೆ ಜಾಯಿಯೆ ಜಾಯಿಯೆ'ಯನ್ನು ಗಟ್ಟಿಯಾಗಿ ಉಚ್ಚರಿಸಿದ. ಕಳ್ಳರು ಓಡಿದ್ದ ಮಾತ್ರವಲ್ಲ. ಮತ್ತೆಂದೂ ಆ ಮನೆಗೆ ಬರಲ್ಲಲ್ಲ.

ಮರುದಿವಸ ಕನ್ನ ಹಾಕಿದ ಮನೆಯಲ್ಲಿ ಏನೂ ಕಳ್ಳತನವಾಗಿರುವುದು ಎಲ್ಲರಿಗೂ ಅಕ್ಷಯವಾಗಿತ್ತು. ಕಾರಣ ಮಾತ್ರ ಕಳ್ಳರಿಗಲ್ಲದೆ ಯಾರಿಗೂ ಗೊತ್ತಿರಲ್ಲಿಲ್ಲ.

-ವಾಜೀ ಸುರೇಶ, ಚಿನ್ನೆ

ಚುಕ್ಕಿ ದೀರ್ಘಿತನ

ಒಪ್ಪೇಗಳೆಲ್ಲ ನೆಲಕೆ ಇಂದು
ಗಳೆಯರಾಗಿ ಬಿಂದೆ !
ಕತ್ತಲೆ ಹೆದರಿಕೆ ಇಲ್ಲವೇ ಇಲ್ಲ
ಕರೆಂಬೊ ಕ್ಕೆ ಕೊಂಡೆ !



ನಮ್ಮ ಜೊತೆಯಲಿ ದಿನವೂ ಬರಲೆ
ಶಾಲೆಯ ಯಲ್ಲಿಫಾರ್ಮ ತೊಟ್ಟು !
ಮನೆಮನೆಯಲ್ಲಿ ಉಳಿಸ್ತೂತಿವಿ
ಪ್ರೀತಿ ಗೌರವ ಕೊಟ್ಟು !

ಬ್ಜ್ಜಿಗೆ ಭಾರದ ಜೆಲವ ಹೊತ್ತು
ಅರಿಯಲೆ ನಮ್ಮ ಕಷ್ಟ !
ಕೂಡಿ ಆದುತ ತೋರೆಯಲಿ ತಮ್ಮ
ತಾರಾಲೋಕದ ಪಟ್ಟ !

ಶಾಲೆ ಮಕ್ಕಳ ಸಾಲಲಿ ನಿಂತು
ಮಾಡಲಿ ಮಧ್ಯಾಹ್ನ ಉಂಟ !
ಒರಟು ಕಲ್ಲಿನ ನೆಲದಲ್ಲಿ ಕೂಡು
ಕೇಳಿ ಮಾಸ್ತರ ಪಾರ !

ವಾರ್ಷಿಕ ಪರೀಕ್ಷೆಯಲ್ಲಿ ಕೂತು
ಗಳಿಸಲಿ ಹೆಚ್ಚಿನ ಅಕೆ !
ಸ್ವರ್ಥಯಿಂದ ಕಸಿದುಕೊಳ್ಳಲ್ಲಿ
ಗಳೆಯರ ಮೋದಲನೆ ರ್ಯಾಕೆ !

- ಚಂದ್ರಗೌಡ ಕುಲಕರ್ಮ